

**DIAGEO**

INDIA

United Spirits Limited

Registered Office:

'UB Tower'

#24, Vittal Mallya Road,

Bengaluru – 560 001

Tel: +91 80 2221 0705

Fax: +91 80 3985 6862

[www.diageoindia.com](http://www.diageoindia.com)

21<sup>st</sup> July 2023

BSE Limited  
Listing Department  
Dalal Street,  
Mumbai 400 001  
Scrip Code: 532432

National Stock Exchange of India Limited  
Exchange Plaza, C-1 Block G,  
Bandra Kurla Complex,  
Bandra East, Mumbai- 400051  
Scrip Code: MCDOWELL-N

Dear Sirs,

**Sub: Newspaper publication- Unaudited financial results for the quarter ended 30<sup>th</sup> June 2023**

In accordance with the captioned subject, copies of the newspaper advertisement published today in 'Business Standard' and 'Prajavani' are enclosed.

This is for your information and records.

Thank you,

For United Spirits Limited

Mital Sanghvi  
Company Secretary

Encl: as above



**FREDUN PHARMACEUTICALS LIMITED**  
 CIN: L24230MH1987PLC043662  
 Registered Office: 11th Floor, Tower A, Urmi Estate 95, Ganpatrao Kadam Marg, Delsite Road, Lower Parel (W) Mumbai-400013  
 Tel: +91 22 4031 8111 Fax: +91 22 4031 8133 Email: business@fredungroup.com Website: www.fredungroup.com

**EXTRACT OF UNAUDITED FINANCIAL RESULTS FOR THE QUARTER ENDED JUNE 30, 2023**

Sr. No.	PARTICULARS	Quarter ended		Year ended	
		June, 2023 Unaudited	March, 2023 Audited	June, 2022 Unaudited	March, 2023 Audited
1	Total income from operations	6,204.55	7,980.36	4,841.68	27,649.75
2	Net Profit / (Loss) for the period (before Tax, Exceptional and/or Extraordinary items)	408.01	800.69	130.79	1,750.85
3	Net Profit / (Loss) for the period before tax (after Exceptional and/or Extraordinary items)	408.01	800.69	130.79	1,750.85
4	Net Profit / (Loss) for the period after tax (after Exceptional and/or Extraordinary items)	240.17	389.15	94.4	1,080.66
5	Total Comprehensive Income for the period (Comprising Profit / (Loss) for the period (after tax) and Other Comprehensive Income (after tax))	240.17	384.23	94.4	1,075.74
6	Equity share capital	458.01	453.23	445.27	453.23
7	Reserves (excluding Revaluation Reserve) as shown in the Audited Balance Sheet of the previous year	0	9,184.34	0	9,184.34
8	Earnings Per Share (of Rs. 10/- each) (for continuing and discontinued operations) - (a) Basic (b) Diluted	5.24 5.24	8.59 8.59	2.12 2.12	22.93 22.93

**Notes:**  
 a) The above is an extract of the detailed format of Quarterly and Year ended Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Financial Results are available on the website of the BSE Ltd. at www.bseindia.com and of the Company at www.fredungroup.com  
 b) Exceptional and/or Extraordinary items adjusted in the Statement of Profit and Loss in accordance with Ind-AS Rules / AS Rules, whichever is applicable.

For Fredun Pharmaceuticals Ltd.  
 Sd/-  
 Fredun Nariman Director  
 Managing Director

Place: Mumbai  
 Date: 20<sup>th</sup> July, 2023



**SAPPHIRE FOODS INDIA LIMITED**  
 CIN: L55240MH2009PLC197005

Regd. Office: 702, Pritam Tower, A Wing, Midsnap, Link Road, Goregaon (West), Mumbai - 400062  
 Website: www.sapphirefoods.in Email id: investor@sapphirefoods.in Phone No: +91 22 6752 3300

**NOTICE FOR 14TH ANNUAL GENERAL MEETING AND E-VOTING INFORMATION**

NOTICE is hereby given that 14th Annual General Meeting ("AGM") of the members of the Company will be held on Friday, 11th August, 2023 at 11:30 a.m. (IST) through Video Conferencing ("VC")/Other Audio Visual Means ("OAVM") without physical presence of the members at a common venue, in compliance of the Companies Act, 2013 and the Rules made thereunder ("the Act").  
 Securities and Exchange Board of India (Listing Obligations and Disclosure Requirements) Regulations, 2015 ("Listing Regulations") and General Circular No. 10/2022 dated 28th December, 2022, General Circular No. 14/2020 dated 8th April, 2020, General Circular No. 17/2020 dated 13th April, 2020 and General Circular No. 20/2020 dated 5th May, 2020 issued by the Ministry of Corporate Affairs ("MCA") collectively referred to as "MCA Circulars" and SEBI Circular dated 5th January, 2023, to transact the business set out in the Notice of 14th AGM of the Company. Members will be able to attend and participate in the AGM by VC/OAVM only. Members attending the AGM through VC/OAVM for the purpose of reckoning the quorum under Section 103 of the Act.  
 In compliance with the aforesaid MCA circulars and SEBI circulars, the Company has sent Notice of 14th AGM and Annual Report for FY 2022-23 by electronic mode only on Thursday, 20th July, 2023, to all the members whose email addresses are registered with the Depository Participants up to Friday, 14th July, 2023.  
 The Notice of the 14th AGM and Annual Report for FY 2022-23 can be downloaded from the Company's website at www.sapphirefoods.in and also on the website of Link Intime India Private Limited ("Link Intime") at www.linkintime.co.in.

**REMOTE E-VOTING AND E-VOTING BY THE AGM**

Pursuant to Section 108 of the Act read with Rule 20 of the Companies (Management & Administration) Rules, 2014, Regulation 44 of the Listing Regulations and Secretarial Standard on General Meetings, the Company has engaged services of Link Intime for providing remote e-voting facility prior to AGM ("remote e-voting") and e-voting at the time of AGM for all its members to cast their vote on all the resolutions set out in the Notice of 14th AGM.

Event	Date/Time
Cut-off date for e-voting	Friday, 4th August, 2023
Commencement of Remote e-voting	9:00 a.m. (IST) on Monday, 7th August, 2023
Conclusion of Remote e-voting	5:00 p.m. (IST) on Thursday, 10th August, 2023

Members who will be present at the AGM through VC/OAVM and who have not cast their vote by remote e-voting, will be eligible to exercise their right to vote at the AGM. Members who have cast their vote by remote e-voting prior to the AGM may also attend and participate in the AGM but shall not be entitled to cast their vote again.

Accordingly, members may cast their votes through remote e-voting and e-voting at the AGM by following the instructions mentioned in the Notice. Once the right to vote by the Member, he/she shall not be allowed to change it subsequently.  
 The Company has appointed Mr. Ajay D'Souza (Membership No. FCS 5550) of M/s. Ajay D'Souza & Co., Practising Company Secretaries and failing him Mr. Manoj D'Souza (Membership No. FCS 3058) of Jay D'Souza & Co., Practising Company Secretaries, to act as a Scrutinizer for monitoring remote e-voting process and e-voting at the AGM in fair and transparent manner. The results of voting shall be declared not later than conclusion of the AGM. The results declared along with the Scrutinizer's Report shall be communicated to the Stock Exchanges and will be placed on the website of the Company at www.sapphirefoods.in and on the website of Link Intime [istanet@linkintime.co.in](mailto:istanet@linkintime.co.in).

Members will be able to attend the 14th AGM through VC/OAVM facility provided by Link Intime by using their Remote e-voting login credentials and by following the instructions mentioned in the Notice.

Any person, who acquires shares of the Company and becomes a Member of the Company after dispatch of the Notice and is holding shares as of the cut-off date i.e., Friday, 4th August, 2023, may obtain the login ID and password by sending a request to [istanet@linkintime.co.in](mailto:istanet@linkintime.co.in). However, if he/she is already registered with link intime for Remote e-voting then he/she can use his/her existing User ID and password for casting the vote.

Members who need assistance before or during the AGM, can contact Link Intime on [istanet@linkintime.co.in](mailto:istanet@linkintime.co.in) or Contact no. - Tel: 022-493186175.

Members are requested to carefully read all the Notes set out in the Notice of the AGM and in particular, instructions for joining the AGM, manner of casting votes through Remote e-voting or through e-voting during the AGM.

For Sapphire Foods India Limited  
 By Order of the Board of Directors:  
 Sd/-  
 Sachin Dudam  
 Company Secretary & Compliance Officer  
 Membership No. - A31812

Place: Mumbai  
 Date: 20th July, 2023

**TP SOUTHERN ODISHA DISTRIBUTION LIMITED**  
 (Procurement Department) **TPSODL**  
 Call Center /Training Center,  
 Duduma Colony, Ambagada, Berhampur, Odisha-760006

**NOTICE INVITING TENDER** Dt.: 21.07.2023  
 TP Southern Odisha Distribution Ltd. invites tender from eligible vendors for following:

Sl. No.	Tender Description	NIT Number	EMD (Rs.)	Tender Fee inclusive of GST (Rs.)	Last date and time of Payment of Tender Fee
1	Rate Contract for calibration of various testing equipment.	TPSODL/07/2023-24/034	05 Lacs	5,000	29.07.2023; 18:00 Hrs.
2	Rate Contract for Construction of 11KV UG Line and LT OH Line & Installation of S/S for Eco-Retreat event at Pati-Sonepur Beach.	TPSODL/07/2023-24/028	02 Lacs	5,000	29.07.2023; 18:00 Hrs.

For detailed tender, please visit Tender Section on TPSODL website <https://www.tpsouthernodisha.com>

**VA TECH WABAG LIMITED**  
 CIN: L45205TN1995PLC030231  
 Regd. Office: "WABAG HOUSE", No. 17, 200 Feet Thorapakkam - Pallavaram Main Road, Nambur Kolathur, Chennai 600 111, Tamil Nadu, India  
 Email: [companysecretary@wabag.in](mailto:companysecretary@wabag.in)

**NOTICE OF 26<sup>TH</sup> ANNUAL GENERAL MEETING AND E-VOTING INFORMATION**

Dear Members,  
 Notice is hereby given that the Twenty Eighth (28<sup>th</sup>) Annual General Meeting ("AGM") of the Company is scheduled to be held on Friday, August 11, 2023 at 4.00 PM. (IST) through Video Conferencing ("VC")/Other Audio Visual Means ("OAVM") facility to transact the business as set out in the Notice of the AGM.  
 The Company has sent the Notice of AGM along with the Annual Report inter-alia, containing the financial statements and other statutory reports for the financial year ended March 31, 2023 to the Members, through electronic mode on Thursday, July 20, 2023, whose e-mail address are registered with the Company/RTA/Depository Participants in accordance with the General Circular Nos. 10/2022 dated December 28, 2022; No. 02/2022 dated May 05, 2022; No. 20/2020 dated May 05, 2020 (collectively referred to as "MCA Circulars") and Circular No. SEBI/HO/CFD/CIR/PO-2/P/CIR/2023/4 dated January 05, 2023, SEBI/HO/CFD/CMD2/CIR/P/2022/82, SEBI/HO/CFD/CMD2/CIR/P/2021/11 and SEBI/HO/CFD/CMD2/CIR/P/2020/79 dated May 13, 2021, January 15, 2021 and May 12, 2020, respectively, issued by the Securities and Exchange Board of India ("SEBI Circulars").  
 Members may also note that the Notice of 28<sup>th</sup> AGM along with the explanatory statement and the Annual Report is available on the Company's website at [www.wabag.com](http://www.wabag.com) and on the websites of the Stock Exchanges i.e., BSE Limited at [www.bseindia.com](http://www.bseindia.com) and the National Stock Exchange of India Limited at [www.nseindia.com](http://www.nseindia.com) and on the website of KFin Technologies Limited, Registrar and Transfer Agent ("KFinTech") at [www.evoting.kfintech.com](http://www.evoting.kfintech.com). Members can attend and participate in the AGM through VC/OAVM facility only. The instructions for joining the AGM are provided in the Notice of the AGM. Members attending the meeting through VC/OAVM shall be counted for the purpose of reckoning the quorum under Section 103 of the Companies Act, 2013.  
 Pursuant to Section 91 of the Companies Act, 2013 and Regulation 42 of the SEBI (Listing Obligations and Disclosure Requirements) 2015, ("SEBI LODR"), the Register of Members and share transfer books shall remain closed from Monday, July 31, 2023 to Friday, August 11, 2023 (both days inclusive).  
 Since the AGM is being held pursuant to MCA Circulars/SEBI Circulars through VC/OAVM, the physical attendance of Members has been dispensed with. Accordingly, the facility of appointment of proxies by the Members will not be available for the AGM.  
 In compliance with Section 108 of the Companies Act, 2013 read with Regulation 24 of the Companies (Management and Administration) Rules, 2014 as amended from time to time and Rule 44 of the SEBI LODR, the Members are provided with the facility to cast their votes on all resolutions set forth in the Notice of the AGM using remote electronic voting facility (remote e-voting) provided by KFinTech. Additionally, the Company is providing the facility of voting through e-voting system during the AGM (e-voting). Detailed procedure for remote e-voting / e-voting are provided in the Notice of the AGM. All members are informed that:

- The instructions for participating through VC and the process of e-voting, including the manner in which Members holding shares in physical form or who have not registered their e-mail address can cast their vote through e-voting, are provided as part of the Notice of the 28<sup>th</sup> AGM.
- The Members whose name is recorded in the Register of Members or in the Register of Beneficial Owners maintained by the Depositories as on the cut-off date, i.e., Friday, August 04, 2023 shall only be entitled to avail the facility of remote e-voting and e-voting during the AGM.
- The remote e-voting period will commence from Monday, August 07, 2023 at 9.00 A.M. and will end on Thursday, August 10, 2023 at 5.00 P.M. (IST). Members will not be able to cast their vote electronically as envisaged herein, beyond the date and time mentioned above.
- Eligible Members who shall be acquiring shares after the dispatch of Notice of AGM and Annual Report and holding shares as on the cut off date i.e., Friday, August 04, 2023, may obtain the User ID and Password by following the procedures mentioned in the Notice.
- Members who will have to cast their vote by remote e-voting prior to the AGM may attend the AGM through VC/OAVM, but shall not be entitled to cast their vote again. Members who will not cast their vote through remote e-voting and will be present at the AGM through VC/OAVM, shall be eligible to vote through e-voting at the AGM.
- The Board of Directors of the Company has appointed M. Damodaran & Associates L.L.P., Practising Company Secretaries, Chennai, as the Scrutinizer to scrutinize the e-voting process in a fair and transparent manner;
- Members who have not registered their e-mail IDs so far, are requested to register their e-mail IDs for receipt of all Communication from the Company/RTA, in respect of shares held in electronic form with the Depository through their Depository Participant(s) and in respect of shares held in physical form by writing to the Company's RTA viz., KFin Technologies Limited, Selenium Building, Tower-B, Plot No. 31 & 32, Financial District, Nananganur, Serilingampally, Ranganthpet, Hyderabad - 500 032, Telangana;
- In case of any query and/or grievance, in respect of voting by electronic means, Members may refer to the Help & Frequently Asked Questions (FAQs) an e-voting user manual available at the download section of [www.evoting.kfintech.com](http://www.evoting.kfintech.com) (KFinTech Website) or call KFinTech's toll free No. 1-800-309-4001 for any further clarifications.

**Green Initiative:** We thank our Members for supporting the "Green Initiative" in Corporate Governance undertaken by the Ministry of Corporate Affairs and the Government of India. We request our Members to please note that all future communication to the Shareholder(s) will be sent in electronic mode to the registered e-mail address. Therefore, please ensure to inform any change in your e-mail address to your Depository Participant (in case of shares held in demat mode) or the Company/RTA (in the case of shares held in physical mode). Members holding shares in physical form are requested to advise for any change in their address or bank mandates immediately to the Company/KFinTech in Form ISR-1 along with other documents required under the SEBI circular SEBI/HO/MRSD/MRSD\_RTAMB/PICR/2022/62 dated May 18, 2022. Please note that the said circulars and relevant forms are available in the Company's website: [www.wabag.com](http://www.wabag.com).

For VA TECH WABAG LIMITED  
 Sd/-  
 Anup Kumar Samal  
 Company Secretary & Compliance Officer  
 Membership No. - F4832

Date : July 20, 2023  
 Place : Chennai

Notice under Regulation 37A of IBBJ Liquidation Process Regulations 2016  
**SEMBMARINE KAKINDA LIMITED (IN LIQUIDATION)**  
 Registered Office: 1st Floor OSV Complex, Kakinda-533007, Andhra Pradesh  
 Email: [vk.kliquidator@gmail.com](mailto:vk.kliquidator@gmail.com)  
 Sale of Not Ready Realisable Assets under Insolvency and Bankruptcy Code, 2016  
 Last date for submission of Bid: 4th August 2023

Last date for submission of Earnest Money Deposit (EMD) along with the offer: 14th August 2023  
 Offers are invited from persons / entities under Regulation 37A of the IBBJ Liquidation Process Regulations, 2016 for assignment or transfer of Not Ready Realisable Assets ("NRRAs") of Sembmarine Kakinda Limited (in liquidation) forming part of liquidation estate formed by the liquidator, appointed by Hon'ble National Company Law Tribunal, Amaravati bench vide order dated 01st November 2021.

Sembmarine Kakinda Limited (SKL) is an integrated offshore and Marine Engineering Company offering ship repairing, ship building, conversion, offshore fabrication and related services. It is located in the East Coast of India and operating within the vicinity of Kakinda Seaports in the state of Andhra Pradesh.

Sl. No.	Description of NRRAs	Underlying Value (INR Crores)
1.	All Rights and Interests in Application filed us 66 of IBC, 2016 before NCLT Amaravati Bench, viz. IA 51/2022 seeking avoidance of / appropriate reliefs against fraudulent transactions.	22.35
2.	All Rights and Interests in Application filed us 66 of IBC, 2016 before NCLT Amaravati Bench, viz. IA 51/2022 seeking avoidance of / appropriate reliefs against fraudulent transaction pertaining to purchase of Floating Dry Dock.	101.07
3.	Insurance Claim receivable from The New India Assurance Company Limited relation to an IRP policy wherein the accident occurred on 16th December 2018, currently pending adjudication before the State Consumer Disputes Redressal Commission, Vijayawada in F.A. No. 2/19/2023	32.60

**Important Note:**  
 Sale process will be conducted strictly on "AS IS WHERE IS" / "AS IS WHAT IS" and "WHAT EVER THERE IS BASIS" without any recourse to SKL or liquidator/Shareholders of SKL. All the terms and conditions of the auction are being mentioned in a detailed process document that shall be available on website of SKL: <https://sembmarinekakinda.com/>  
 Please note that access to data/documents/information and site visits will be granted only once the prospective buyer submits the requisite documents/EMD as per the requirements for the process memorandum, if any, proving his eligibility to participate in the bidding process.  
 It is clarified that, this invitation purports to invite prospective buyers and does not create any kind of binding obligation on part of liquidator or the company to effectuate the sale. The liquidator reserves the right to cancel or modify the process and/or not to accept and/or disqualify any interested party/potential investor/buyer without assigning any reason and without any liability. The liquidator will not be required to admit any reason for rejecting any proposal received from any prospective buyer. While participating in the auction process, the prospective buyers at their sole responsibility shall ensure that they comply with all applicable laws. Prospective buyers should regularly visit the website of SKL, referred above, to keep themselves updated regarding clarifications, amendments, or extensions of time, if any.

VEADIGIR VENKATESA KRISHNAMURTHY  
 Liquidator of Sembmarine Kakinda Limited  
 BBI/PA-001/IRP-P0905/2017-2018/11505  
 Address: #97, 8th A Main, 16th Cross  
 Place: Bangalore  
 JP Nagar 4th Phase, Bangalore, Karnataka-560078

**HITECH CORPORATION LIMITED**  
 CIN: L28920MH1991PLC160235  
 Regd. Office: 201, Wellington House, Kamala City, Senapati Bagan Marg, Worli (West), Mumbai - 400 013  
 Tel. No. : +91 22 4001 6500 / 2481 6500  
 Website: [www.hitechcorp.com](http://www.hitechcorp.com) | email: [investorhelp@hitechcorp.com](mailto:investorhelp@hitechcorp.com)

**NOTICE**  
 (For the attention of the Equity Shareholders of the Company)  
**TRANSFER OF THE EQUITY SHARES TO THE INVESTOR EDUCATION AND PROTECTION FUND (IEPF)**

This Notice is published pursuant to the provisions of Investor Education and Protection Fund Authority (Accounting, Audit, Transfer and Refund) Rules, 2016 ("the IEPF Rules") and the Companies Act, 2013. Members are hereby informed that in terms of Section 124(6) of the Companies Act, 2013 and the IEPF Rules, all equity shares, in respect of which dividend has not been paid or claimed for seven consecutive years or more, are liable to be transferred by the Company to the demat account of Investor Education and Protection Fund (IEPF).  
 The Company has already sent a communication to the concerned shareholders at their registered address, inter-alia, providing the details of their unclaimed dividend and giving them an opportunity to claim the said unclaimed dividend, latest by 30<sup>th</sup> September, 2023, to avoid transfer of their shares to the Demat Account of the IEPF Authority.  
 In terms of Rule 6 of IEPF Rules, a statement containing details of the name(s) of the shareholder(s) and their Folio number / DP / ID-Client ID whose shares are liable to be transferred to the Demat Account of IEPF Authority is available on our website [www.hitechcorp.com](http://www.hitechcorp.com) for information and necessary action by the shareholder(s).  
 The concerned Members are requested to claim such unclaimed dividend by sending a letter quoting their Folio No./ DP / ID-Client ID, under their signature, to the Company's Registrar & Share Transfer Agent - M/s. Link Intime India Private Limited, at their address mentioned below, to issue duplicate dividend warrant.  
 In case no valid claim in respect of such equity shares is received from the shareholders by 30<sup>th</sup> September, 2023, the said equity shares shall be transferred to the Demat Account of IEPF Authority as per the procedure stipulated under the IEPF Rules. In this connection, please note that -  
 i. For shares held in physical form: New share certificate(s) will be issued and transferred subsequent to the Demat Account of the IEPF Authority without any further notice. Further, upon issue of such new share certificate(s) the original share certificate(s) which are registered in your name will stand automatically cancelled and deemed to be bad delivery.  
 ii. For Shares held in electronic form: The shares will be directly transferred to the Demat Account of the IEPF Authority with the help of Depository Participant(s) without any further notice.

It may be noted that no claim shall lie against the Company in respect of unclaimed dividend and shares transferred to IEPF pursuant to IEPF Rules. Upon transfer to the Demat Account of the IEPF Authority, the shareholders can claim the equity shares alongwith the dividend(s) from the IEPF Authority by making an online application for which the details are available at [www.iepf.gov.in](http://www.iepf.gov.in).  
 Clarification on this matter, if required, may be sought from the Company's Registrar and Share Transfer Agent by writing to them quoting their Folio No./ DP / ID-Client ID at: M/s. Link Intime India Private Limited, (Unit: Hitech Corporation Ltd.), C - 101, 247 Park, L B S Marg, Vikhroli (West), Mumbai - 400 083; Tel: 022 - 4918 6000; E-mail: [investorhelp@linkintime.co.in](mailto:investorhelp@linkintime.co.in)

For Hitech Corporation Limited  
 Sd/-  
 Ashish Rongta  
 Company Secretary

Place: Mumbai  
 Date: 20<sup>th</sup> July, 2023

**UNITED SPIRITS LIMITED**  
 Regd. Office: 'UB Tower', # 24, Vittal Mallya Road, Bengaluru - 560 001.  
 Tel: +91 80 2221 0705; Fax: +91 80 3985 6862  
 Email: [contactus.India@diageo.com](mailto:contactus.India@diageo.com) Website: [www.diageoindia.com](http://www.diageoindia.com)  
 Corporate Identity Number: L01551KA1999PLC024991

**Extract of standalone and consolidated Unaudited Financial Results for the Quarter ended June 30, 2023**

Sl. No.	Particulars	Standalone			Consolidated		
		Quarter ended June 30, 2023	Quarter ended June 30, 2022	Year ended March 31, 2023	Quarter ended June 30, 2023	Quarter ended June 30, 2022	Year ended March 31, 2023
		(Unaudited)	(Unaudited)	(Audited)	(Unaudited)	(Unaudited)	(Audited)
1.	Total Income from Operations	53,125	69,068	275,775	58,084	71,313	278,154
2.	Net Profit / (Loss) for the period (before Tax, Exceptional and / or Extraordinary items)	3,367	1,994	11,184	6,561	2,926	11,022
3.	Net Profit / (Loss) for the period before tax (after Exceptional and / or Extraordinary items)	3,196	1,610	12,893	6,390	2,542	12,786
4.	Net Profit / (Loss) for the period after tax (after Exceptional and / or Extraordinary items)	2,382	1,949	10,517	4,767	2,611	11,258
5.	Total Comprehensive Income for the period (Comprising Profit / (Loss) for the period (after tax) and other Comprehensive Income (after tax))	2,382	1,949	10,512	4,764	2,608	11,236
6.	Equity Share Capital	1,455	1,455	1,455	1,455	1,453	1,455
7.	Reserves (excluding Revaluation Reserve) as shown in Audited Balance Sheet			57,990			58,540
8.	Earning/ (loss) Per Share (of INR 2/- each) [Refer note (2) below]						
	1. Basic :	3.27	2.68	14.46	6.71	3.75	16.01
	2. Diluted :	3.27	2.68	14.46	6.71	3.75	16.01

**Notes:**  
 1) The above is an extract of the detailed format of Quarterly Financial Results filed with Stock Exchanges under Regulation 33 of the SEBI (Listing and Other Disclosure Requirement) Regulations, 2015. The Full format of the Quarterly Financial Results are available on the websites of the Stock Exchange(s) at [www.bseindia.com](http://www.bseindia.com) and [www.nseindia.com](http://www.nseindia.com) and also on the Company's website at [www.diageoindia.com](http://www.diageoindia.com).  
 2) In calculating the weighted outstanding equity shares during all the periods presented under Consolidated Statement of results, Company has reduced its own shares held by USL Benefit Trust (of which the Company is the sole beneficiary).

For and on behalf of the Board of Directors  
 Sd/-  
 Hina Nagarajan  
 Managing Director and Chief Executive Officer

Place : Delhi  
 Date : July 20, 2023

**Mother Dairy Calcutta**  
 P.O. - Dankuni Col Complex  
 Dist: Hooghly, (WB), Pin - 712310  
**PUR/TENDER-017/QA**  
 Dated : 19.07.2023  
 Mother Dairy Calcutta invites e-tender offers for supply, installation & commissioning of Milk Testing Machine / Milk Analyzer at Mother Dairy Calcutta, Dankuni complex. For details please visit [www.motherdairycalcutta.com](http://www.motherdairycalcutta.com) and [www.wbtenders.gov.in](http://www.wbtenders.gov.in). Offer may be submitted (ONLINE) till 02.00 pm on 05.08.2023.  
 Chief General Manager

**PUBLIC NOTICE**  
 MR. BALDEVBHA BHACHAND PATEL is owner of flat no B004, ground floor, Maali Chhaya SRA Co-op Hsg Soc Ltd, Opposite Saket Building, Kokani pada, Kurar village, Maidi (Est) Mumbai-400029.  
 MR. BALDEVBHA BHACHAND PATEL has sold the said flat no B004 to MR. NILESH VITHAL JOGLEKAR. Now the said purchaser MR. NILESH VITHAL JOGLEKAR wants to transfer the said flat to his name in the society i.e. Maali Chhaya SRA Co-op Hsg Soc Ltd and SRA Authority.  
 Any person who has any claim, right, title and interest in the said flat and / or any part thereof by way of sale, gift, conveyance, exchange, mortgage, charge, lease, loan, succession and / or in any manner whatsoever should intimate the same to undersigned in writing with supporting document within 14 days from the date of publication of this notice at the address provided hereunder. In case no objections are received within the aforesaid time period, it shall be presumed that there are no claimants and legal heirs to the said flat and my client shall complete the legal formalities to transfer the said flat to his names.  
 Place: Mumbai  
 Date: 21.07.2023  
 Sd/-  
 Swati Santosh Aarole  
 B.A. LLB (Mumbai High Court)  
 Cen. 75, Opp Tapovan CHS, NNP No. 2  
 Near Santosh Nagar, Goregaon (E),  
 Mumbai-400 065. Mob No. 967556869  
 Email ID: [swati.dryan@gmail.com](mailto:swati.dryan@gmail.com)

